

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಶಿನವಿಲ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ಶಿನವಿಲ್ ||

ತಿರುನಱ್ಪಿಯೂರ್ -10

‡ಶಿನವಿಲ್ ಶೆಂಗಣ್ ಅರಕ್ಕರ್ ಉಯಿರ್ ಮಾಳ *
ಶೆಱ್ಱಿ ವಿಲ್ಲಿಯೆನ್ನು ಕಱ್ಱವರ್ ತಂದಂ
ಮನಮುಳ್ ಕೊಂಡು * ಎನ್ನುಂ ಎಪ್ಪೊದೊಂ ನಿನ್ನೇತ್ತುಂ
ಮಾ ಮುನಿಯೈ * ಮರಮೇಱ್ ಎಯ್ ಮೈಂದನೈ *
ನನವಿಲ್ ಶೆನ್ನಾಕ್ಕುಂ ನಣ್ಣಱ್ಱಿಯಾನೈ *
ನಾ ಆಡಿಯೇ ನಱ್ಪಿಯೂರ್ ನಿನ್ನ ನಮ್ಮಿಯೈ *
ಕನವಿಲ್ ಕಂಡೇ ಇನ್ನು ಕಂಡಮೈಯಾಲ್ * ಎ
ಕಣ್ಣಣೈಗಳ್ ಕಳಿಪ್ಪ ಕಳಿತೇನೇ (೧)

ತಾಯ್ ನಿನ್ನೊಂದ ಕನ್ನೇಯೊಕ್ಕ * ಎನ್ನೆಯುಂ
ತನ್ನೆಯೇ ನಿನ್ನೈಕ್ಕ ಚ್ಚೆಯು * ತಾನ್ ಎನ -
ಕ್ಕಾಯ್ ನಿನ್ನೊಂದರುಳ್ ಶೆಯ್ಯುಂ ಅಪ್ಪನೈ *
ಅನ್ನಿವ್ ವೈಯಗಂ ಉಂಡುಮಿಱ್ಂದಿಟ್ಟ
ವಾಯನೈ * ಮಗರ ಕ್ಕುಱೈ ಕ್ಕಾದನೈ *
ಮೈಂದನೈ ಮದಿಳ್ ಕೋವಲ್ ಇಡೈಗಱಿ
ಆಯನೈ * ಅಮರಕ್ಕುರಿಯೇಱ್ಱೈ * ಎ
ಅನ್ನನೈ ಅನ್ನಿ ಆದಿಯೇನೇ (೨)

ವಂದ ನಾಳ್ ವಂದೇ ನೆಂಜಿಡಂ ಕೊಂಡಾ *
ಮಱ್ಪೋರ್ ನೆಂಜಱಿಯಾನ್ * ಅಡಿಯೇನುಡೈ

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ . It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ರ್ಱ, respectively.

ಚ್ಚಿಂದೈಯಾಯ್ ವಂದು * ತೆನ್ನುಲರ್ಕ್ಕೆನ್ನೈ
 ಚ್ಚೇರ್ಗೋಡಾನ್ ಇದು ಶಿಕ್ಕೈನ ಪ್ಪೆಱ್ಱೇ *
 ಕೊಂದುಲಾಂ ಪೊಱಿಲ್ ಶೂಱ್ ಕುಡಂದೈ ತ್ತಲೈ
 ಕೋವಿನೈ * ಕ್ಕುಡಂ ಆಡಿಯ ಕೂತ್ತನೈ *
 ಎಂದೈಯೈ ಎಂದೈ ತಂದೈ ತಮ್ಮಾನೈ *
 ಎಮ್ಮಿರಾನೈ ಎತ್ತಾಲ್ ಮಱಕ್ಕೇನೇ (೩)

ಉರಂಗಳಾಲ್ ಇಯನ್ಮ ಮನ್ನರ್ ಮಾಳಪ್ *
 ಬಾರದತ್ತೊರು ತೇರ್ ಐವರ್ಕ್ಕಾಯ್ ಚ್ಚೆನ್ನು *
 ಇರಂಗಿ ಊರ್ಂದವರ್ಕ್ಕನ್ನರುಳ್ ಶೆಯ್ಯುಂ
 ಎಮ್ಮಿರಾನೈ * ವಮ್ಮಾರ್ ಪುನಲ್ ಕಾವಿರಿ *
 ಅರಂಗಂ ಆಳಿ ಎನ್ನಾಳಿ ವಿಣ್ಣಾಳಿ *
 ಆಱಿ ಶೂಱ್ ಇಲಂಗೈ ಮಲಂಗ ಚ್ಚೆನ್ನು *
 ಶರಂಗಳ್ ಆಂಡ ತಣ್ ತಾಮರೈ ಕ್ಕಣ್ಣನು -
 ಕ್ಕನ್ನಿ * ಎನ್ ಮನಂ ತಾಱೊಂದು ನಿಲ್ಲಾದೇ (೪)

ಆಂಗು ವೆನ್ನರಗತ್ತಱುಂದುಂ ಪೋದು *
 ಅಂಜೇಲ್ ಎನ್ನಡಿಯೇನೈ ಅಂಗೇ ವಂದು
 ತಾಂಗು * ತಾಮರೈ ಅನ್ನ ಪೊನ್ನಾರ್ ಅಡಿ
 ಎಮ್ಮಿರಾನೈ * ಉಮ್ಮರ್ಕ್ಕಣಿಯಾಯ್ ನಿನ್ಮ *
 ವೇಂಗಡತ್ತರಿಯೈ ಪ್ಪರಿ ಕೀಱಿಯೈ *
 ವೆಣ್ಣೆಯ್ ಉಂಡುರಲಿನಿಡೈ ಆಪ್ಪುಂಡ
 ತೀಂಗರುಮ್ಮಿನೈ * ತೇನೈ ನನ್ ಪಾಲಿನೈ
 ಅನ್ನಿ * ಎನ್ ಮನಂ ಶಿಂದೈ ಶೆಯ್ಯಾದೇ (೫)

ಎಟ್ಟನೈ ಪ್ಪೊಱುದಾಗಿಲುಂ * ಎನ್ನುಂ
 ಎನ್ ಮನತ್ತಗಲಾದಿರುಕ್ಕುಂ ಪುಗಱ್ *
 ತಟ್ಟಲರ್ತ್ತ ಪೊನ್ನೈ ಅಲರ್ ಕೋಂಗಿ *
 ತಾಱ್ ಪೊಱಿಲ್ ತಿರುವಾಲಿರುಂಜೋಲೈ ಅಂ -
 ಗಟ್ಟಿಯೈ * ಕರುಮ್ಮಿನ್ಮ ಇನ್ ಶಾಱ್ಱೈ *
 ಕಾದಲಾಲ್ ಮಱೈ ನಾನ್ಗುಂ ಮುನ್ನೋದಿಯ

ಪಟ್ಟನೈ * ಪರವೈ ತ್ತುಯಿಲ್ ಏಱ್ಱೈ * ಎನ್
ಪಣ್ಣನೈಯನ್ರಿ ಪ್ಪಾಡಲ್ ಶೆಯೈನೇ (೬)

ಪಣ್ಣಿನ್ ಇನ್ ಮೊಳಿಯಾಂ ನರಮ್ಬಿಲ್ ಪೆಱ್ಱಿ *
ಪಾಲೈಯಾಗಿ ಇಂಗೇ ಪುಗುಂದು * ಎನ್
ಕಣ್ಣುಂ ನೆಂಜುಂ ವಾಯುಂ ಇಡಂ ಕೊಂಡಾನ್ *
ಕೊಂಡ ಪಿನ್ ಮುಱೈಯೋರ್ ಮನಂ ತನ್ನಳ್ *
ವಿಣ್ಣುಳಾರ್ ಪೆರುಮಾನೈ ಎಮ್ನಾನೈ *
ವೀಂಗು ನೀರ್ ಮಗರಂ ತಿಳೈಕ್ಕುಂ ಕಡಲ್
ವಣ್ಣ * ಮಾ ಮಣಿ ವಣ್ಣಣ್ ಎಂ ಅಣ್ಣಲ್ *
ವಣ್ಣಮೇ ಅನ್ರಿ ವಾಯ್ ಉರೈಯಾದೇ (೭)

ಇನಿ ಎಪ್ಪಾವಂ ವಂದೆಯ್ದುಂ ಶೊಲ್ಲಿರ್ * ಎಮ -
ಕೈಮೈಯೇ ಅರುಳ್ ಪೆಱ್ಱಿಮೈಯಾಲ್ * ಅಡುಂ
ತುನಿಯೈ ತ್ತೀತ್ತಿನ್ಬಮೇ ತರುಗಿನ್ಬದೋರ್ *
ತೋಱ್ಱಿ ತೊನ್ನೆಱೈಯೈ * ವೈಯಂ ತೊಱಿಪ್ಪಡುಂ
ಮುನಿಯೈ ವಾನವರಾಲ್ ವಣಂಗಳ್ಪಡುಂ
ಮುತ್ತಿನೈ * ಪ್ಪತ್ತರ್ ತಾಂ ನುಗಗಿನ್ಬದೋರ್
ಕನಿಯೈ * ಕಾದಲ್ ಶೆಯೈನ್ನಳ್ಳುಂ ಕೊಂಡ
ಕಳ್ಳನೈ * ಇನ್ನು ಕಂಡು ಕೊಂಡೇನೇ (೮)

ಎನ್ ಶೆಯೈನ್ ಅಡಿಯೇನ್ ಉರೈಯೀರ್ ಇದಱ್ -
ಕೆನ್ನುಂ * ಎನ್ ಮನತ್ತೇ ಇರುಕ್ಕುಂ ಪುಗಱ್ *
ತಂಜೈ ಆಳಿಯೈ ಪ್ಪೋನ್ ಪೆಯರೋನ್ * ತನ್ ನೆಂಜುಂ
ಅನ್ರಿಡಂದವನೈ ತ್ತಱಲೇ ಪುರೈ *
ಮಿನ್ ಶೆಯ್ ವಾಳ್ ಅರಕ್ಕನ್ ನಗರ್ ಪಾಱ್ ಪಡ *
ಶೂಱ್ ಕಡಲ್ ಶಿಱೈ ವೈತ್ತಿಮೈಯೋರ್ ತೊಱುಂ *
ಪೋನ್ ಶೆಯ್ಮಾಲ್ ವರೈಯೈ ಮಣಿ ಕ್ಕುನ್ನಿನೈ
ಅನ್ರಿ * ಎನ್ ಮನಂ ಪೋಱ್ಱಿ ಎನ್ನಾದೇ (೯)

‡ತೋಡು ವಿಂಡಲರ್ ಪೂಂ ಪೋಱಿಲ್ ಮಂಗೈಯರ್ *
 ತೋನ್ನಲ್ ವಾಳ್ ಕಲಿಯರ್ ತಿರುವಾಲಿ
 ನಾಡ್ * ನನ್ನಱೈಯೂರ್ ನಿನ್ನ ನಮ್ಮಿ ತ್ತ *
 ನಲ್ಲ ಮಾಮಲರ್ ಶೇವಡಿ ಶೆನ್ನಿಯಿಲ್ *
 ಶೂಡಿಯುಂ ತೋಱುದುಂ ಎಱುಂದಾಡಿಯುಂ *
 ತೊಂಡರ್ಕ್ಕಟ್ಟವರ್ ಶೊನ್ನ ಶೋಲ್ ಮಾಲೈ *
 ಪಾಡಲ್ ಪತ್ತಿವೈ ಪಾಡುಮಿರ್ ತೊಂಡೀರ್ !
 ಪಾಡ * ನುಮ್ಮಿಡೈ ಪ್ಪಾವಂ ನಿಲ್ಲಾವೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||